

**Code No. 30**

Total No. of Questions : 24 ]

[ Total No. of Printed Pages : 16

**June/July, 2009**  
**ACCOUNTANCY**

( Kannada and English Versions )

Time : 3 Hours 15 Minutes ]

[ Max. Marks : 100

( Kannada Version )

**ಭಾಗ - A**

ಈ ಕೆಳಗಿನವುಗಳಲ್ಲಿ ಯಾವುದಾದರೂ ಎಂಟು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಎರಡು ಅಂಕಗಳು :

8 × 2 = 16

1. ಏಕ ನಮೂದು ಪದ್ಧತಿಯ ಎರಡು ಅನುಕೂಲತೆಗಳನ್ನು ತಿಳಿಸಿ.
2. ಸ್ಥಿರ ಬಂಡವಾಳ ಪದ್ಧತಿ ಎಂದರೇನು ?
3. ಗಳಿಕೆ ಪ್ರಮಾಣ ಎಂದರೇನು ?
4. ಪಾಲುಗಾರಿಕೆ ಸಂಸ್ಥೆಯ ವೆಚ್ಚ ನೀಡಿಕೆಯನ್ನು ಕುರಿತು ರೋಜು ದಾಖಲೆ ನೀಡಿ.
5. ರಿಯಾಯಿತಿ ಬೆಲೆಗೆ ಶೇರುಗಳ ಬಿಡುಗಡೆ ಎಂದರೇನು ? ಒಂದು ಉದಾಹರಣೆ ಕೊಡಿ.
6. ಈ ಕೆಳಗಿನವುಗಳನ್ನು ಕಂಪನಿಯ ಅಥಾವೆ ಪತ್ರಿಕೆಯಲ್ಲಿ ಯಾವ ತಲೆಬರಹದ ಕೆಳಗೆ ತೋರಿಸುವಿರಿ ?
  - a) ಪ್ರಾರಂಭಿಕ ವೆಚ್ಚ
  - b) ಶೇರು ಪ್ರೀಮಿಯಮ್
7. ಸವಕಳಿಗೆ ಎರಡು ಕಾರಣಗಳನ್ನು ತಿಳಿಸಿ.
8. ಆಯ-ವ್ಯಯ ಖಾತೆಯ ಯಾವುದಾದರೂ ಎರಡು ಲಕ್ಷಣಗಳನ್ನು ತಿಳಿಸಿ.
9. ಗಣಕೀಕೃತ ಲೆಕ್ಕ ಮಾಡುವಿಕೆಯ ಅರ್ಥವನ್ನು ತಿಳಿಸಿ.
10. ಗಣಕೀಕೃತದ ಫೈಲ್ ಎಂದರೇನು ?

[ Turn over

**ಭಾಗ - B**

ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಆರು ಅಂಕಗಳು:

$3 \times 6 = 18$

- 11. ಪ್ರವೀಣನು ಒಂದು ಪಾಲುಗಾರಿಕೆ ಸಂಸ್ಥೆಯಲ್ಲಿ ಪಾಲುಗಾರನಾಗಿದ್ದು, ಅವನ ಸ್ವಂತ ಉಪಯೋಗಕ್ಕಾಗಿ ಪ್ರತಿ ತಿಂಗಳ ಪ್ರಾರಂಭದಲ್ಲಿ ರೂ. 2,000 ಗಳನ್ನು ತೆಗೆದುಕೊಂಡಿರುತ್ತಾನೆ. ವಾರ್ಷಿಕ ಶೇಕಡಾ 12 ರಂತೆ 31. 12. 2008 ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ಅವನು ಸ್ವಂತ ಉಪಯೋಗಕ್ಕಾಗಿ ಬಳಸಿದ ಹಣದ ಮೇಲಿನ ಬಡ್ಡಿಯನ್ನು ಸರಾಸರಿ ಅವಧಿ ಪದ್ಧತಿಯಲ್ಲಿ ಕಂಡುಹಿಡಿಯಿರಿ.
- 12. ಒಂದು ಪಾಲುಗಾರಿಕೆ ಸಂಸ್ಥೆಯಲ್ಲಿ ಸುರೇಶ, ರಮೇಶ ಮತ್ತು ಮಹೇಶ ಪಾಲುಗಾರರಾಗಿದ್ದು, ಅವರು 2 : 2 : 1 ರ ಪ್ರಮಾಣದಲ್ಲಿ ಲಾಭ-ನಷ್ಟವನ್ನು ಹಂಚಿಕೊಳ್ಳುತ್ತಿದ್ದು, ರಮೇಶನು ಸಂಸ್ಥೆಯಿಂದ ನಿವೃತ್ತಿ ಹೊಂದುತ್ತಾನೆ. ರಮೇಶನ ನಿವೃತ್ತಿಯ ನಂತರ ಸುರೇಶ ಮತ್ತು ಮಹೇಶರವರು ಪಾಲುಗಾರಿಕೆಯ ಲಾಭವನ್ನು ಸಮನಾಗಿ ಹಂಚಿಕೊಳ್ಳಲು ಒಪ್ಪಿರುತ್ತಾರೆ. ಸುರೇಶ ಮತ್ತು ಮಹೇಶರವರ ಗಳಿಕೆ ಪ್ರಮಾಣವನ್ನು ಕಂಡುಹಿಡಿಯಿರಿ.
- 13. A, B ಮತ್ತು C ಪಾಲುಗಾರರಾಗಿದ್ದು ಲಾಭ-ನಷ್ಟ ಪ್ರಮಾಣವು 2 : 2 : 1 ರಂತೆ ಇದೆ. ದಿನಾಂಕ 31. 12. 2005 ಕ್ಕೆ ಅವರ ಅಥಾವೆ ಪತ್ರಿಕೆ ಈ ಕೆಳಕಂಡಂತಿದೆ :

**ದಿನಾಂಕ 31. 12. 2005 ರ ಅಥಾವೆ ಪತ್ರಿಕೆ**

ಹೆಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಧನಗಳು	30,000	ಕೈಯಲ್ಲಿ ನಗದು	10,000
ಬಂಡವಾಳಗಳು :		ಋಣಿಗಳು	25,000
A           15,000		ಸರಕುಗಳು	40,000
B           25,000		ಸ್ಥಾವರ ಮತ್ತು ಯಂತ್ರ	40,000
C <u>30,000</u>	70,000		
ಮೀಸಲು ನಿಧಿ	15,000		
	<u><b>1,15,000</b></u>		<u><b>1,15,000</b></u>

ದಿನಾಂಕ 30. 06. 2006 ರಂದು A ನಿಧನ ಹೊಂದಿದನು. ಅವನ ವಾರಸುದಾರನಿಗೆ ಸಲ್ಲಿಸಬೇಕಾದದ್ದು :

- a) ಅವನ ಬಂಡವಾಳ, ಹಿಂದಿನ ವರ್ಷದ ಅಥಾವೆ ಪತ್ರಿಕೆಯಂತೆ.
- b) ಅವನ ಪಾಲಿನ ಮೀಸಲು ನಿಧಿ, ಹಿಂದಿನ ವರ್ಷದ ಅಥಾವೆ ಪತ್ರಿಕೆಯಂತೆ.
- c) ಅವನ ಪಾಲಿನ ಲಾಭ, ನಿಧನದ ದಿನಾಂಕದವರೆಗೆ, ಹಿಂದಿನ ವರ್ಷದ ಲಾಭವನ್ನು ಆಧರಿಸಿ.
- d) ಅವನ ಪಾಲಿನ ಕೀರ್ತಿಮೌಲ್ಯ, ಕಳೆದ ನಾಲ್ಕು ವರ್ಷಗಳ ಲಾಭದ ಸರಾಸರಿಯ ಮೂರು ವರ್ಷಗಳ ಖರೀದಿಗೆ ಸಮ ಎಂದು ಪರಿಗಣಿಸಿ.

ಕಳೆದ ಹಿಂದಿನ ನಾಲ್ಕು ವರ್ಷಗಳ ಲಾಭ :

2002 - ರೂ. 23,000 ; 2003 - ರೂ. 20,000 ; 2004 - ರೂ. 19,000 ; ಮತ್ತು 2005 - ರೂ. 18,000.

ನಿಧನ ಹೊಂದಿದ ಪಾಲುಗಾರನ ವಾರಸುದಾರನಿಗೆ ಸಲ್ಲಿಸಬೇಕಾದ ಒಟ್ಟು ಮೊತ್ತವನ್ನು ಕಂಡುಹಿಡಿಯಿರಿ.

14. ಭಾರತ್ ಕಂಪನಿಯು ರೂ. 100 ಮುಖಬೆಲೆಯ 1,000 6% ಡಿಬೆಂಚರುಗಳನ್ನು ಬಿಡುಗಡೆ ಮಾಡಿತು. ಅವುಗಳ ಮೇಲಿನ ಹಣವನ್ನು ಈ ಕೆಳಕಂಡಂತೆ ಕೊಡಬೇಕು :

- a) ಅರ್ಜಿಯೊಂದಿಗೆ ರೂ. 20
- b) ವಿತರಣೆಯ ಮೇಲೆ ರೂ. 30
- c) ಪ್ರಥಮ ಮತ್ತು ಅಂತಿಮ ಕರೆಯೊಂದಿಗೆ ರೂ. 50.

ಎಲ್ಲಾ ಡಿಬೆಂಚರುಗಳು ವಂತಿಗೆಯಾಗಿದ್ದು ಹಣವನ್ನು ಸರಿಯಾಗಿ ಪಡೆಯಲಾಯಿತು. ರೋಜು ದಾಖಲೆಗಳನ್ನು ಬರೆಯಿರಿ.

15. ಗಣಕೀಕೃತ ಲೆಕ್ಕ ಪದ್ಧತಿಯ ಅನಾನುಕೂಲತೆಗಳಾವುವು ?

**ಭಾಗ - c**

ಕೆಳಗಿನವುಗಳಲ್ಲಿ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹದಿನಾಲ್ಕು ಅಂಕಗಳು :  $4 \times 14 = 56$

16. ಪ್ರಿಯದರ್ಶಿನಿಯು ಏಕ ನಮೂದು ಪದ್ಧತಿಯಲ್ಲಿ ಲೆಕ್ಕ ಪುಸ್ತಕಗಳನ್ನು ಬರೆದಿರುತ್ತಾಳೆ. ಕೆಳಕಂಡ ಮಾಹಿತಿಯಿಂದ ದಿನಾಂಕ 31. 12. 2005 ರಂದು ಲಾಭ-ನಷ್ಟ ಪಟ್ಟಿ ಮತ್ತು ಪುನರ್ವಿಮರ್ಶಿತ ವ್ಯವಹಾರ ಸ್ಥಿತಿ ಪಟ್ಟಿಯನ್ನು ತಯಾರಿಸಿ :

ವಿವರಗಳು	01. 01. 2005	31. 12. 2005
	ರೂ.	ರೂ.
ಯಂತ್ರೋಪಕರಣಗಳು	20,000	20,000
ಪೀಠೋಪಕರಣಗಳು	2,000	2,000
ಮೋಟಾರು ಕಾರು	10,000	10,000
ಋಣಿಗಳು	10,000	16,000
ಸರಕು	12,000	13,000
ನಗದು	8,000	5,000
ಧನಿಗಳು	20,000	10,000
ಕಟ್ಟಡಗಳು	25,000	25,000

ಆ ವರ್ಷದಲ್ಲಿ ಅವರು ರೂ. 3,800 ಗಳನ್ನು ವ್ಯಾಪಾರದಿಂದ ಸ್ವಂತಕ್ಕೆ ಬಳಸಿಕೊಂಡಿರುತ್ತಾರೆ ಮತ್ತು ರೂ. 1,200 ಬೆಲೆಯುಳ್ಳ ಸರಕುಗಳನ್ನು ಗೃಹ ನಿಮಿತ್ತ ಉಪಯೋಗಿಸಿಕೊಂಡಿರುತ್ತಾರೆ. ಅಲ್ಲದೆ ಆ ವರ್ಷದಲ್ಲಿ ರೂ. 5,000 ಗಳನ್ನು ಹೆಚ್ಚುವರಿ ಬಂಡವಾಳವಾಗಿ ವ್ಯಾಪಾರಕ್ಕೆ ತೊಡಗಿಸಿರುತ್ತಾರೆ.

ಹೊಂದಾಣಿಕೆಗಳು :

- a) ಆರಂಭದ ಬಂಡವಾಳದ ಮೇಲೆ ಶೇ. 5 ರಂತೆ ಬಡ್ಡಿ ಕೊಡಬೇಕು
- b) ಋಣಿಗಳ ಮೇಲೆ ಕರಡು ಸಾಲಕ್ಕೆ ಶೇ. 10 ಮೀಸಲು ತೆಗೆದಿರಿಸಿ
- c) ಬಾಕಿ ಕೊಡಬೇಕಾದ ಸಂಬಳ ರೂ. 300
- d) ಯಂತ್ರಗಳ ಮೇಲೆ ಶೇ. 5 ಮತ್ತು ಪೀಠೋಪಕರಣಗಳ ಮೇಲೆ ಶೇ. 10 ಸವಕಳಿ ತೆಗೆಯಿರಿ.

[ Turn over

Code No. 30

4

17. ರಾಮಾ ಮತ್ತು ಭೀಮಾ ಪಾಲುದಾರರು ತಮ್ಮ ಲಾಭ-ನಷ್ಟವನ್ನು 2 : 1 ರ ಪ್ರಮಾಣದಲ್ಲಿ ಹಂಚಿ ಕೊಳ್ಳುವರು. ದಿನಾಂಕ 31. 12. 2008 ರಂದು ಅವರ ಅಥಾವೆ ಪತ್ರಿಕೆ ಈ ಕೆಳಗಿನಂತಿದೆ :

**ದಿನಾಂಕ 31. 12. 2008 ರ ಅಥಾವೆ ಪತ್ರಿಕೆ**

ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಧನಗಳು	50,000	ನಗದು	2,400
ಬ್ಯಾಂಕಿನ ಸಾಲ	20,400	ವಾಹನಗಳು	30,000
ಮೀಸಲು ನಿಧಿ	15,000	ಬರತಕ್ಕ ಹುಂಡಿಗಳು	20,000
ಲಾಭ-ನಷ್ಟ ಖಾತೆ	15,000	ಋಣಿಗಳು	70,000
ಬಂಡವಾಳಗಳು :		- ಮೀಸಲು	<u>4,000</u>
ರಾಮಾ	90,000	ಸರಕು	62,000
ಭೀಮಾ	<u>70,000</u>	ಪೀಠೋಪಕರಣ	20,000
	1,60,000	ಯಂತ್ರಗಳು	60,000
	<u><b>2,60,400</b></u>		<u><b>2,60,400</b></u>

ಕುಮಾರನಿಗೆ ಈ ಕೆಳಗಿನ ಕರಾರುಗಳ ಮೇಲೆ ಪಾಲುದಾರಿಕೆಗೆ ಪ್ರವೇಶ ನೀಡಲಾಯಿತು.

- a) ಅವನು  $\frac{1}{4}$  ರ ಭಾಗ ಲಾಭಕ್ಕೆ ಬಂಡವಾಳವಾಗಿ ರೂ. 80,000 ಮತ್ತು ಕೀರ್ತಿಮೌಲ್ಯಕ್ಕಾಗಿ ರೂ. 30,000 ನಗದು ತರಬೇಕು.
- b) ಕೀರ್ತಿಮೌಲ್ಯವನ್ನು ಹಳೆಯ ಪಾಲುದಾರರು ಹಿಂದಕ್ಕೆ ಪಡೆಯುತ್ತಾರೆ.
- c) ಯಂತ್ರಗಳ ಮೇಲೆ ಶೇ. 10 ರಷ್ಟು ಸವಕಳಿ ತೆಗೆಯಿರಿ.
- d) ಪೀಠೋಪಕರಣದ ಮೊತ್ತದಲ್ಲಿ ರೂ. 2,000 ತೆಗೆಯಿರಿ.
- e) ಕರಡು ಸಾಲದ ಮೀಸಲು ರೂ. 2,400 ರಷ್ಟು ಹೆಚ್ಚಿಸಿ.
- f) ಧನಗಳಲ್ಲಿ ಬಾಕಿಯಿರುವ ರೂ. 4,400 ಕೊಡಬೇಕಾಗಿಲ್ಲ. ಅದರಿಂದ ಅದನ್ನು ತೆಗೆದುಹಾಕಿ.

ತಯಾರಿಸಿ :

- i) ಪುನರ್ಮೌಲ್ಯಾಂಕನ ಖಾತೆ
- ii) ಪಾಲುದಾರರ ಬಂಡವಾಳ ಖಾತೆಗಳು
- iii) ಹೊಸ ಅಥಾವೆ ಪತ್ರಿಕೆ

18. ರಷ್ಮಿ ಮತ್ತು ಗೀತಾ ಪಾಲುದಾರರಾಗಿದ್ದು, ಅವರು 3 : 2 ರ ಪ್ರಮಾಣದಲ್ಲಿ ಲಾಭಾಂಶವನ್ನು ಹಂಚಿ ಕೊಳ್ಳುವರು. ದಿನಾಂಕ 31. 12. 2006 ರಂದು ಅವರ ಅಥಾವೆ ಪತ್ರಿಕೆ ಈ ಕೆಳಗಿನಂತೆ ಇದೆ :

**ದಿನಾಂಕ 31. 12. 2006 ರ ಅಥಾವೆ ಪತ್ರಿಕೆ**

ಹೆಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಧನಗಳು	10,000	ಬ್ಯಾಂಕಿನಲ್ಲಿ ನಗದು	5,000
ಕೊಡತಕ್ಕ ಹುಂಡಿಗಳು	10,000	ಹೂಡಿಕೆಗಳು	5,000
ರಷ್ಮಿಯವರ ಸಾಲ	5,000	ಬರತಕ್ಕ ಹುಂಡಿಗಳು	10,000
ಮೀಸಲು ನಿಧಿ	10,000	ಸಾಲಗಾರರು	20,000
ಬಂಡವಾಳಗಳು :		ಸರಕು	15,000
ರಷ್ಮಿ	30,000	ಯಂತ್ರೋಪಕರಣ	15,000
ಗೀತಾ	<u>40,000</u>	ಪೀಠೋಪಕರಣ	5,000
	70,000	ಕಟ್ಟಡ	20,000
		ಕೀರ್ತಿಮೌಲ್ಯ	10,000
	<u>1,05,000</u>		<u>1,05,000</u>

ಮೇಲಿನ ದಿನಾಂಕದಂದು ಅವರು ಪಾಲುದಾರಿಕೆ ಸಂಸ್ಥೆಯನ್ನು ವಿಸರ್ಜಿಸಿದ್ದು, ಆಸ್ತಿಗಳ ವಿಲೇವಾರಿ ಈ ಕೆಳಗಿನಂತೆ ಆಯಿತು :

- a) ಬರತಕ್ಕ ಹುಂಡಿಗಳು ರೂ. 7,500; ಸಾಲಗಾರರು ಮತ್ತು ಸರಕು ಪುಸ್ತಕ ಬೆಲೆಯ ಶೇ. 10 ರಷ್ಟು ಕಡಿಮೆ, ಯಂತ್ರೋಪಕರಣ ಶೇ. 5 ರಷ್ಟು ಹೆಚ್ಚಿಗೆ, ಕಟ್ಟಡ ರೂ. 12,000 ಕ್ಕೆ ವಿಕ್ರಯ ಮತ್ತು ಕೀರ್ತಿಮೌಲ್ಯದ ಬೆಲೆ ಇಲ್ಲವಾಗಿದೆ.
- b) ಪೀಠೋಪಕರಣ ಮತ್ತು ಹೂಡಿಕೆಗಳನ್ನು ಪ್ರತಿಯೊಂದು ಕ್ರಮವಾಗಿ ರೂ. 4,000 ದಂತೆ ರಷ್ಮಿ ಮತ್ತು ಗೀತಾ ತೆಗೆದುಕೊಂಡಿದ್ದಾರೆ. ವಿಸರ್ಜನೆ ಖರ್ಚು ರೂ. 600. ಎಲ್ಲಾ ಜವಾಬ್ದಾರಿಗಳಿಗೆ ಹಣ ಪಾವತಿ ಮಾಡಲಾಗಿದೆ.

ಅವಶ್ಯಕ ಖಾತೆಗಳನ್ನು ಬರೆಯಿರಿ.

[ Turn over

Code No. 30

6

19. ದಿನಾಂಕ 01. 01. 2005 ರಂದು ಪ್ರದೀಪನು ಯಂತ್ರೋಪಕರಣವನ್ನು ರೂ. 30,000 ಕ್ಕೆ ಕೊಂಡನು. ದಿನಾಂಕ 30. 06. 2007 ಕ್ಕೆ ಮೊದಲು ಕೊಂಡ ಯಂತ್ರೋಪಕರಣದ ರೂ. 10,000 ದ ಭಾಗವನ್ನು ರೂ. 7,200 ಕ್ಕೆ ಮಾರಿದ್ದಾನೆ. ಅದೇ ದಿನದಂದು ರೂ. 8,000 ಕ್ಕೆ ಹೊಸ ಯಂತ್ರೋಪಕರಣವನ್ನು ಖರೀದಿ ಮಾಡಿದ್ದಾನೆ. ಸರಳ ರೇಖಾ ಸವಕಳಿ ಪದ್ಧತಿ ಪ್ರಕಾರ ವಾರ್ಷಿಕ ಶೇ. 10 ರಂತೆ ಸವಕಳಿ ವಿಧಿಸಿ. 4 ವರ್ಷಗಳಿಗೆ ಯಂತ್ರೋಪಕರಣ ಹಾಗೂ ಸವಕಳಿಯ ಖಾತೆಗಳನ್ನು ತೋರಿಸಿ.
20. ಈ ಕೆಳಗಿನ ಅಥಾವೆ ಪತ್ರಿಕೆ ಮತ್ತು ಆಯ-ವ್ಯಯ ಖಾತೆ ಬಳಾರಿ ಸ್ಟೋರ್ಟ್ಸ್ ಕ್ಲಬ್, ಬಳ್ಳಾರಿ ಇವರಿಗೆ ಸಂಬಂಧಪಟ್ಟಿದೆ :

**ದಿನಾಂಕ 31. 12. 2007 ರ ಅಥಾವೆ ಪತ್ರಿಕೆ**

ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಕೊಡತಕ್ಕ ಸಂಬಳ	4,000	ನಗದು ಶಿಲ್ಕು	14,600
ಬಂಡವಾಳ ನಿಧಿ	65,000	ಬರಬೇಕಾದ ವಂತಿಗೆ	2,400
		ಆಟದ ಸಾಮಾನುಗಳು	32,000
		ಪೀಠೋಪಕರಣ	20,000
	<b>69,000</b>		<b>69,000</b>

**31. 12. 2008 ಕ್ಕೆ ಕೊನೆಗೊಳ್ಳುವ ಸ್ವೀಕೃತಿ ಮತ್ತು ಪಾವತಿ ಖಾತೆ**

ಸ್ವೀಕೃತಿ	ರೂ.	ಪಾವತಿ	ರೂ.
ಗೆ ಆರಂಭದ ನಗದು ಶಿಲ್ಕು	14,600	ಯಿಂದ ಸಂಬಳ	20,000
" ವಂತಿಗೆಗಳು	26,000	" ಆಟದ ಸಾಮಾನುಗಳ ಖರೀದಿ	12,000
" ಕಟ್ಟಡಗಳ ದೇಣಿಗೆ	50,000	" ಹೂಡಿಕೆಗಳು	40,000
" ಪ್ರವೇಶ ಶುಲ್ಕ	4,000	" ಮುದ್ದತಿ ಲೇವಣಿಗಳು	20,000
" ಹಳೆ ದಿನಪತ್ರಿಕೆಗಳ ಮಾರಾಟ	400	" ಅಂಚೆ ವೆಚ್ಚ	600
" ಪ್ರವೇಶ ಶುಲ್ಕ	2,400	" ಸಾಮಾನ್ಯ ವೆಚ್ಚ	800
" ಬಾಡಿಗೆ	14,000	" ವಿದ್ಯುತ್ ವೆಚ್ಚ	2,600
		" ಕೊನೆಯ ಶಿಲ್ಕು	15,400
	<b>1,11,400</b>		<b>1,11,400</b>

ಹೊಂದಾಣಿಕೆಗಳು :

- a) 2008 ನೇ ವರ್ಷದ ಬರಬೇಕಾದ ವಂತಿಗೆ ರೂ. 6,000.
- b) 2009 ನೇ ವರ್ಷದ ಮುಂಗಡ ಪಡೆದಿರುವ ವಂತಿಗೆ ರೂ. 2,000.
- c) ಆಟದ ಸಾಮಾನುಗಳ ಮೇಲೆ ರೂ. 10,000 ಮತ್ತು ಪೀಠೋಪಕರಣಗಳ ಮೇಲೆ ರೂ. 1,000 ಸವಕಳಿ ತೆಗೆಯಿರಿ.
- d) ಪ್ರವೇಶ ಶುಲ್ಕವನ್ನು ಬಂಡವಾಳೀಕರಿಸಿ.
- e) ಕೊಡಬೇಕಾದ ಸಂಬಳ ರೂ. 3,600 ಮತ್ತು ವಿದ್ಯುತ್ ವೆಚ್ಚ ರೂ. 600.

ತಯಾರಿಸಿ :

- i) ಆದಾಯ ಮತ್ತು ವೆಚ್ಚದ ಖಾತೆ
- ii) ದಿನಾಂಕ 31. 12. 2008 ರಂದು ಇರುವಂತೆ ಅಥಾವೆ ಪತ್ರಿಕೆ

21. ದಿನಾಂಕ 31. 12. 2008 ರ ಲಕ್ಷ್ಮಿ ಕಂಪನಿ ನಿಯಮಿತ, ಹೊಸಪೇಟೆ ಇದರ ತಾಳೆ ಪಟ್ಟಿ ಈ ಕೆಳಗಿನಂತಿದೆ :

ದಿನಾಂಕ 31. 12. 2008 ರ ತಾಳೆ ಪಟ್ಟಿ

ವಿವರಗಳು	ಖರ್ಚು ರೂ.	ಜಮಾ ರೂ.
ಶೇರು ಬಂಡವಾಳ ( ರೂ. 10 ರ 8,000 ಶೇರುಗಳು )	—	80,000
ದಾಸ್ತಾನು ( 01. 01. 2008 ರಂತೆ )	51,000	—
ಖರೀದಿ ಮತ್ತು ಮಾರಾಟ	2,20,000	3,30,000
ವಾಪಸಾತಿಗಳು ( Returns )	3,800	—
ಸಾಮಾನ್ಯ ವೆಚ್ಚಗಳು	1,800	—
ಕೂಲಿ	12,000	—
ಸಂಬಳ	18,700	—
ಸಾಗಾಣಿಕೆ ವೆಚ್ಚ	3,200	—
ಜಾಹಿರಾತು	1,550	—
ಬಾಡಿಗೆ ಮತ್ತು ಕರ ( ತೆರಿಗೆ )	4,900	—
ರಿಯಾಯಿತಿ ಪಡೆದದ್ದು	—	2,200
ಬ್ಯಾಂಕ್ ಬಡ್ಡಿ	850	—
ಕರಡು ಸಾಲ	2,500	—
ಕಟ್ಟಡ	95,000	—
ಸ್ಥಾವರ ಮತ್ತು ಯಂತ್ರ	98,000	—
ಋಣಿಗಳು ಮತ್ತು ಧನಿಗಳು	45,000	55,500
ಸಾಲ	—	25,000
ನಗದು	1,400	—
ಮೀಸಲು ನಿಧಿ	—	23,000
ಪೂರ್ವಭಾವಿ ವೆಚ್ಚಗಳು	11,000	—
ಲಾಭ-ನಷ್ಟದ ಖಾತೆ ( Cr )	—	55,000
	<b>5,70,700</b>	<b>5,70,700</b>

ಹೊಂದಾಣಿಕೆಗಳು :

- ಶೇರು ಬಂಡವಾಳದ ಮೇಲೆ ಶೇ. 15 ರಂತೆ ಲಾಭಾಂಶವನ್ನು ಮೀಸಲಿರಿಸಿ.
- ಸಾಮಾನ್ಯ ಮೀಸಲು ನಿಧಿಗೆ ರೂ. 10,000 ಗಳನ್ನು ವರ್ಗಾಯಿಸಿ.
- ಸ್ಥಾವರ ಮತ್ತು ಯಂತ್ರದ ಮೇಲೆ ಶೇ. 10 ರಷ್ಟು ಸವಕಳಿ ತೆಗೆಯಿರಿ.
- ಕಟ್ಟಡದ ಮೇಲೆ ಶೇ. 5 ರಂತೆ ಸವಕಳಿ ತೆಗೆಯಿರಿ.
31. 12. 2008 ಕ್ಕೆ ಅಂತಿಮ ಸರಕು ಶಿಲ್ಕು ರೂ. 12,000.

ವ್ಯಾಪಾರ ಹಾಗೂ ಲಾಭ ಮತ್ತು ನಷ್ಟ ಖಾತೆ, ಲಾಭ-ನಷ್ಟ ವಿನಿಯೋಗದ ಖಾತೆ ಮತ್ತು ಅಥಾವೆ ಪತ್ರಿಕೆಯನ್ನು ನಿಗದಿತ ನಮೂನೆಯಲ್ಲಿ ತಯಾರಿಸಿ.

[ Turn over

Code No. 30

8

**ಭಾಗ - D**  
(ಪ್ರಾಯೋಗಿಕ ಪ್ರಶ್ನೆಗಳು)

ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಐದು ಅಂಕಗಳು :  
2 × 5 = 10

22. ಕಂಪನಿಯ ಅಥಾವೆ ಪತ್ರಿಕೆಯ ಮಾದರಿಯನ್ನು ತಯಾರಿಸಿ. (ತಲೆಬರಹದೊಂದಿಗೆ ಮಾತ್ರ)
23. ಕನಿಷ್ಠ ಐದು ಉಹಾತ್ಮಕ ಅಂಕಿ-ಅಂಶಗಳನ್ನೊಳಗೊಂಡ ಮೃತ ಪಾಲುದಾರನ ವಾರಸುದಾರನ ಖಾತೆ ತಯಾರಿಸಿ.
24. ಈ ಕೆಳಗಿನವುಗಳನ್ನು ಕಂದಾಯ ಮತ್ತು ಬಂಡವಾಳ ಆದಾಯಗಳಾಗಿ ವಿಂಗಡಿಸಿ :
- ಮೃತ್ತು ದತ್ತಿ ಪಡೆದದ್ದು
  - ಗಣಕ ಯಂತ್ರದಿಂದ ಬಂದ ಹಣ
  - ವಂತಿಗೆಗಳನ್ನು ಪಡೆದದ್ದು
  - ಹೂಡಿಕೆಗಳ ಮೇಲಿನ ಬಡ್ಡಿ
  - ಕಟ್ಟಡದ ದೇಣಿಗೆ ಪಡೆದದ್ದು



( **English Version** )

**SECTION – A**

Answer any *eight* questions, each carrying *two* marks.  $8 \times 2 = 16$

1. State the two merits of single entry system.
2. What is fixed capital system ?
3. What is 'Benefit Ratio' ?
4. Give Journal Entry for Realisation Expenses paid on dissolution of firm.
5. What is issue of shares at a discount ? Give one example.
6. Under what heading are the following items shown in the company's Balance Sheet ?
  - a) Preliminary Expenses
  - b) Share Premium.
7. State any two causes of depreciation.
8. State any two features of Income and Expenditure Account.
9. Give the meaning of Computerised Accounting.
10. What is a file in computer ?

**SECTION – B**

Answer any *three* questions, each carrying *six* marks.  $3 \times 6 = 18$

11. Mr. Praveen, a partner in a firm withdrew Rs. 2,000 at the beginning of each month for his private use. Calculate interest on drawings of Praveen at 12% p.a. for the year ended 31-12-2008 under Average Period Method.
12. Suresh, Ramesh and Mahesh are partners in a firm sharing profits and losses in the ratio of 2 : 2 : 1 respectively. Ramesh retires from the firm. Suresh and Mahesh agrees to share the future profits equally.

Calculate the benefit ratio of partners.

[ Turn over

Code No. 30

10

13. A, B and C are partners sharing profits and losses in the ratio of 2 : 2 : 1. Their Balance Sheet as on 31. 12. 2005 was as follows :

**Balance Sheet as on 31. 12. 2005**

<b>Liabilities</b>	<b>Rs.</b>	<b>Assets</b>	<b>Rs.</b>
S. Creditors	30,000	Cash in hand	10,000
Capitals		Debtors	25,000
A           15,000		Stock	40,000
B           25,000		Plant & Machinery	40,000
C <u>30,000</u>	70,000		
Reserve Fund	15,000		
	<hr/>		<hr/>
	1,15,000		1,15,000
	<hr/> <hr/>		<hr/> <hr/>

A died on 30. 06. 2006. His executors should be entitled to :

- a) his capital on the date of last Balance Sheet.
- b) his proportion of reserve on the date of last Balance Sheet
- c) his proportion of profit to the date of death, on the basis of previous year's profit.
- d) his share of goodwill is calculated on the basis of three years' purchase of average profits of the past four years.

The profit of the firm for the past four years were :

2002 - Rs. 23,000 ; 2003 - Rs. 20,000 ; 2004 - Rs. 19,000 and  
2005 - Rs. 18,000.

You are required to ascertain the amount payable to the executors of the deceased partner.

14. Bharat Company issued 1,000 6% debentures of Rs. 100 each payable as under :
- a) on application Rs. 20
  - b) on allotment Rs. 30
  - c) on first and final calls Rs. 50.

All the debentures were subscribed and amounts were duly received.

Pass necessary Journal Entries.

15. What are the advantages of computerised accounting ?

**SECTION – C**

Answer any *four* from the following questions, each carrying *fourteen* marks : 4 × 14 = 56

16. Priyadarshini keeps her books on single entry system. From the following information, prepare a Statement of profits or losses for the year ended 31-12-2005 and a Revised Statement of Affairs as on that date :

<b>Particulars</b>	<b>01. 01. 2005 Rs.</b>	<b>31. 12. 2005 Rs.</b>
Machinery	20,000	20,000
Furniture	2,000	2,000
Motor car	10,000	10,000
Debtors	10,000	16,000
Stock	12,000	13,000
Cash	8,000	5,000
Creditors	20,000	10,000
Buildings	25,000	25,000

During the year, she has withdrawn Rs. 3,800 for personal use and used goods valued Rs. 1,200 for domestic purpose. She had also introduced Rs. 5,000 as additional capital during the year.

[ Turn over

Code No. 30

12

*Adjustments :*

- a) Provide 5% interest on opening capital
- b) Reserve 10% on debtors for Bad debts
- c) Outstanding salaries Rs. 300
- d) Depreciate Machinery by 5% and Furniture by 10%.

17. Rama and Bheema are partners sharing profits and losses in the ratio of 2 : 1. Their Balance Sheet as on 31. 12. 2008 was as follows :

**Balance Sheet as on 31. 12. 2008**

<b>Liabilities</b>	<b>Rs.</b>	<b>Assets</b>	<b>Rs.</b>
Creditors	50,000	Cash	2,400
Bank Loan	20,400	Vehicles	30,000
Reserve	15,000	B/R	20,000
Profit & Loss A/c	15,000	Debtors	70,000
Capitals :		<i>Less-Reserve</i>	<u>4,000</u>
Rama — 90,000		Stock	62,000
Bheema — <u>70,000</u>	1,60,000	Furniture	20,000
		Machinery	60,000
	<u>2,60,400</u>		<u>2,60,400</u>

Kumar is admitted into partnership on the following terms :

- a) He should bring Rs. 80,000 as capital for  $\frac{1}{4}$  share and Rs. 30,000 towards goodwill.
- b) Goodwill is withdrawn by the old partners
- c) Machinery is depreciated by 10%
- d) Furniture is written down by Rs. 2,000
- e) Increase R.B.D. by Rs. 2,400
- f) An amount of Rs. 4,400 due to a creditor is not likely to be claimed and hence to be written off.

*Prepare :*

- i) Revaluation Account
- ii) Partners' Capital Account
- iii) New Balance Sheet.

18. Rashmi and Geetha are partners sharing profits and losses in the ratio of 3 : 2. Their Balance Sheet as on 31-12-2006 is as follows :

**Balance Sheet as on 31. 12. 2006**

<b>Liabilities</b>	<b>Rs.</b>	<b>Assets</b>	<b>Rs.</b>
Sundry Creditors	10,000	Cash at Bank	5,000
Bills Payable	10,000	Investments	5,000
Rashmi's Loan	5,000	Bills Receivable	10,000
Reserve Fund	10,000	Debtors	20,000
Capitals :		Stock	15,000
Rashmi — 30,000		Machinery	15,000
Geetha — <u>40,000</u>	70,000	Furniture	5,000
		Buildings	20,000
		Goodwill	10,000
	1,05,000		1,05,000
	1,05,000		1,05,000

On the above date the firm was dissolved and the assets were realised as follows :

- a) Bills Receivable Rs. 7,500, Sundry Debtors and Stock 10% less than the book value ; value of the Machinery is to be increased @5%. Buildings realised Rs. 12,000. Goodwill is considered worthless.
- b) Furniture and investments were taken over by Rashmi and Geetha @ Rs. 4,000 each respectively. Dissolution expenses were Rs. 600. All the liabilities were discharged in full.

Show the necessary Ledger Accounts.

19. On 01-01-2005 Mr. Pradeep purchased Machinery for Rs. 30,000. On 30-06-2007 he sold a part of the machinery costing Rs. 10,000 for Rs. 7,200. On the same day he bought new machinery for Rs. 8,000. Every year depreciation was charged at 10% per annum on Straight Line Method.

Show the Machinery Account and Depreciation Account for four years.

[ Turn over

Code No. 30

14

20. Following is the Balance Sheet and Receipts and Payments Account of Bellary Sports Club, Bellary.

**Balance Sheet as on 31. 12. 2007**

<b>Liabilities</b>	<b>Rs.</b>	<b>Assets</b>	<b>Rs.</b>
Outstanding Salary	4,000	Cash Balance	14,600
Capital Fund	65,000	Outstanding Subscriptions	2,400
		Sports Materials	32,000
		Furniture	20,000
	<u>69,000</u>		<u>69,000</u>

**Receipts and Payments Account for the year ended 31. 12. 2008**

<b>Receipts</b>	<b>Rs.</b>	<b>Payments</b>	<b>Rs.</b>
To Balance b/d	14,600	By Salary	20,000
,, Subscriptions	26,000	,, Purchase of Sports Materials	12,000
,, Building donation	50,000	,, Investments	40,000
,, Entrance fees	4,000	,, Fixed deposit	20,000
,, Sale of old newspapers	400	,, Postage	600
,, Admission Fees	2,400	,, General Expenses	800
,, Rent	14,000	,, Lighting charges	2,600
		,, Balance c/d	15,400
	<u>1,11,400</u>		<u>1,11,400</u>

*Adjustments :*

- a) Subscriptions outstanding for the year 2008 - Rs. 6,000
- b) Subscriptions received in advance for the year 2009 - Rs. 2,000
- c) Depreciate Sports Materials by Rs. 10,000 and Furniture by Rs. 1,000
- d) Capitalise Entrance fees
- e) Outstanding salaries Rs. 3,600 and lighting charges Rs. 600.

*Prepare :*

- i) Income and Expenditure Account
- ii) Balance Sheet as on 31. 12. 2008.

21. Following is the Trial Balance of Laxmi Ltd., Hospet, as on 31-12-2008.

**Trial Balance as on 31. 12. 2008**

<b>Particulars</b>	<b>Debit Rs.</b>	<b>Credit Rs.</b>
Share Capital ( 8,000 shares of Rs. 10 each )	—	80,000
Stock on 01-01-2008	51,000	—
Purchases and Sales	2,20,000	3,30,000
Returns	3,800	—
General Expenses	1,800	—
Wages	12,000	—
Salaries	18,700	—
Travelling Expenses	3,200	—
Advertising	1,550	—
Rent and Taxes	4,900	—
Discount Received	—	2,200
Bank Interest	850	—
Bad Debts	2,500	—
Buildings	95,000	—
Plant and Machinery	98,000	—
Sundry Debtors and Creditors	45,000	55,500
Loan	—	25,000
Cash	1,400	—
Reserve Fund	—	23,000
Preliminary Expenses	11,000	—
Profit and Loss Account (Cr)	—	55,000
	<u>5,70,700</u>	<u>5,70,700</u>

*Adjustments :*

- a) Dividend at 15% on Share capital is to be provided
- b) Transfer Rs. 10,000 to Reserve fund
- c) Depreciate Plant and Machinery at 10%
- d) Provide depreciation on Buildings at 5%
- e) Stock on 31-12-2008 was valued at Rs. 12,000.

Prepare Trading, Profit and Loss Account, Profit and Loss Appropriation Account and Balance Sheet in the prescribed form.

[ Turn over

Code No. 30

16

**SECTION – D**

**( Practical Oriented Questions )**

Answer any *two* of the following questions. Each question carries *five* marks :  $2 \times 5 = 10$

22. Prepare a proforma of a company Balance Sheet (with heads only).
  23. Prepare Executor's Account with at least five imaginary figures.
  24. Classify the following receipts into revenue and capitals :
    - a) Legacies received
    - b) Sale proceeds of computers
    - c) Subscription received
    - d) Interest on investments
    - e) Building donations received.
- 
- 

*HowToExam.com*